



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೦೭, ನವೆಂಬರ್, ೨೦೨೦ (ಕಾರ್ತಿಕ, ೧೬, ಶಕವರ್ಷ ೧೯೪೨) Bengaluru, SATURDAY, 07, NOVEMBER, 2020 (Karthika, 16, ShakaVarsha 1942)	ನಂ. ೫೨೬ No. 526
-----------------------	--	--------------------



ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 96 ಎಂಎಲ್‌ಆರ್ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 05.11.2020.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3, 4, 9 ಮತ್ತು 355(ಇ) ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, ಅಂದರೆ:

1. ಅಂಥ ಪ್ರದೇಶದ ಜನಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಐವತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು: 26,824
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು: 1,837
3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು; ರಾಜಸ್ವ: ರೂ.34.03 ಲಕ್ಷ
4. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು: 77.50%

ಅನುಸೂಚಿ-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಅನುಸೂಚಿ-ಎ ರಲ್ಲಿನ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಲ್ಲಾಪುರ ಪಿಜಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಧೂಪದಾಳ ಗ್ರಾಮ ಪಂಚಾಯಿತಿಯನ್ನು ಸೇರಿಸಿ ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ

ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ 'ಸಣ್ಣ ನಗರ ಪ್ರದೇಶ' ವೆಂದು ಉದ್ಘೋಷಿಸಿ ಸದರಿ ಸಣ್ಣ ನಗರ ಪ್ರದೇಶವನ್ನು 'ಘಟಪ್ರಭಾ ಪುರಸಭೆ'ಪ್ರದೇಶವೆಂದು ಸಹ ಪದನಾಮೀಕರಿಸಲು ಉದ್ದೇಶಿಸಲಾಗಿದೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ೨ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಶೆಡ್ಯೂಲ್ - ಎ

ಜಿಲ್ಲೆಯ ಹೆಸರು	ತಾಲ್ಲೂಕು	ಮೇಲ್ವರ್ಗೀಕರಿಸಲಾಗುವ ಗ್ರಾಮ ಪಂಚಾಯಿತಿ / ನಗರ ಸ್ಥಳೀಯ ಸಂಸ್ಥೆ ಹೆಸರು	ಮೇಲ್ವರ್ಗೀಕರಿಸಿ ಲು ಉದ್ದೇಶಿಸಿರುವ ಸೇರ್ಪಡೆಯಾಗುವ ಗ್ರಾಮಗಳ ವಿವರ	ಮೇಲ್ವರ್ಗೀಕರಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ (ಏರಿಯಾ) (ಚ.ಕಿ.ಮೀ.)
ಬೆಳಗಾವಿ	ಗೋಕಾಕ	ಮಲ್ಲಾಪುರ ಪಿ.ಜಿ.	ಧುಪದಾಳ	14.77

ಶೆಡ್ಯೂಲ್ - ಬಿ

ಉತ್ತರ: ಮಲ್ಲಾಪುರ ಪಿ.ಜಿ. ಪಟ್ಟಣ ಪಂಚಾಯಿತಿ, ಪಾಮಲದಿನ್ನಿ ಸರಹದ್ದಿನಿಂದ ಪೂರ್ವ ದಿಕ್ಕಿಗೆ ಸಾಗುತ್ತ ಮಲ್ಲಾಪುರ ಪಿ.ಜಿ.ಯ ರಿ.ಸ.ನಂ. 15, 16, 17, 18, 19, 20, 21, 22, 23, 24, 29, 30, 31, 37ರ ನಂಬರಿಗೆ ಹೊಂದಿಕೊಂಡ ಜಮಖಂಡಿ ಕಾಲುವೆ ದಾಟಿ ಮಲ್ಲಾಪುರ ಪಿ.ಜಿ.ಯ ರಿ.ಸ.ನಂ. 52, 55, 56 ರ ನಂಬರಿಗೆ ಹೊಂದಿಕೊಂಡು ದಕ್ಷಿಣ ದಿಕ್ಕಿಗೆ ಸಾಗುತ್ತಾ ಬಡಿಗವಾಡ ಗಡಿ ಹೊಂದಿಕೊಂಡಂತೆ ಮಲ್ಲಾಪುರ ಪಿ.ಜಿ.ಯ ರಿ.ಸ.ನಂ. 56/15., 56/16, 56/17, 56/18 ರವರೆಗೆ ಮತ್ತು 57ರ ನಂಬರಿಗೆ ಹೊಂದಿಕೊಂಡಂತೆ ಜಮಖಂಡಿ ಕಾಲುವೆ ದಾಟಿ ರಿ.ಸ.ನಂ. 58/8, 58/9, 58/10 ರ ನಂಬರಿಗೆ ಹೊಂದಿಕೊಂಡು ಪುನಃ ಪೂರ್ವ ದಿಕ್ಕಿನ ಕಡೆಗೆ ಸಾಗುತ್ತಾ ಬಡಿಗವಾಡ ಗಡಿಗೆ ಹೊಂದಿಕೊಂಡಂತೆ ಮಲ್ಲಾಪುರ ಪಿ.ಜಿ. ಯ

ರಿ.ಸ.ನಂ.61, 64/ಅ ದರಲ್ಲಿ ಮತ್ತೆ ಜಮಖಂಡಿ ಕಾಲುವೆ ದಾಟಿ ರಿ.ಸ.ನಂ. 68/1, 682, 68/3 ರನಂಬರಿಗೆ ವರೆಗೆ ಹಬ್ಬಿಕೊಂಡು ಪುನಃ ಬಡಿಗವಾಡ ಗಡಿ ಮುಕ್ತಾಯಗೊಂಡು ಗಣೇಶವಾಡಿ ಗ್ರಾಮದ ಗಡಿಯಿಂದ ಪುನಃ ಪೂರ್ವ ದಿಕ್ಕಿನ ಕಡೆಗೆ ಸಾಗುತ್ತಾ ಮಲ್ಲಾಪುರ ಪಿ.ಜಿ.ಯ ರಿ.ಸ.ನಂ. 74/1, 75/1, 76/1, 77/1, 80, 81/1, 81/12, 81/13, 81/14 ರ ನಂಬರಿನವರೆಗೆ ಗಣೇಶವಾಡಿ ಸರಹದ್ದಿನವರೆಗೆ ಇರುತ್ತದೆ.

ಪೂರ್ವ: ಮಲ್ಲಾಪುರ ಪಿ.ಜಿ. ಬಡಿಗವಾಡಿ ಸರಹದ್ದಿನಿಂದಾ ದಕ್ಷಿಣ ದಿಕ್ಕಿಗೆ ಸಾಗುತ್ತಾ ಮಲ್ಲಾಪುರ ಪಿ.ಜಿ. 81/14, 81/15, 82/4, 82/5, 82/6, 82/8, 82/9, 83/12, 85/13, 86/1, 86/2, 86/3, 102/9, 103/4, 104/7, 104/2, 104/4, 105/8, 105/9, 105/13ರ ನಂಬರಿಗೆ ಹೊಂದಿಕೊಂಡು ಬಡಿಗವಾಡ ಗ್ರಾಮದ ಸರಹದ್ದಿಗೆ ಮುಕ್ತಾಯಗೊಳ್ಳುತ್ತಾ ಧುಪದಾಳ ಗ್ರಾಮಕ್ಕೆ ಹೊಂದಿಕೊಂಡಂತೆ ಶಿಂದಿಕುರಬೇಟೆ ಗ್ರಾಮದ ಸರಹದ್ದಿಗೆ ಹೊಂದಿಕೊಂಡು ಧುಪದಾಳ ಗ್ರಾಮದ ರಿ.ಸ.ನಂ.71ಅ, 72, 73, 125, 126, 154, 162, 163, 164, 172 ಹೊಂದಿಕೊಂಡು 173ಬ ರ ಕ್ಷೇತ್ರದೊಂದಿಗೆ ಶಿಂದಿಕುರಬೇಟೆ ಗ್ರಾಮದ ಸರಹದ್ದು ಮುಕ್ತಾಯಗೊಳ್ಳುತ್ತಾ ನವಿಲುಮಾಳ ಸರಹದ್ದು ಮೂಲಕ ಕಾಡಸಿದೇಶ್ವರ ದೇವಸ್ಥಾನದ ಸರಹದ್ದಿನವರೆಗೆ ಇರುತ್ತದೆ.

ದಕ್ಷಿಣ: ಧುಪದಾಳ ಗ್ರಾಮದ ರಿ.ಸ.ನಂ. 173/ಅ/2ಕ ಸರಹದ್ದು ಘಟಪ್ರಭಾ ನದಿ ದಡಕ್ಕೆ ಹೊಂದಿಕೊಂಡಂತೆ ರಿ.ಸ.ನಂ. 173/ಅ/200, 175, 177, 178, 179, 182, 184, 186, 187 ರಿಂದ 216ರವರೆಗೆ ಇರುತ್ತದೆ.

ಪಶ್ಚಿಮ: ಕೊಣ್ಣೂರು ಪಟ್ಟಣಕ್ಕೆ ಹೊಂದಿಕೊಂಡಂತೆ ಧುಪದಾಳ ರಿ.ಸ.ನಂ. 235, 236, 237, 229, 230, 232, 233, 238, 292 ಕ್ಕೆ ಹೊಂದಿಕೊಂಡು ಧುಪದಾಳ ಜಲಾಶಯದ ಮೂಲಕ ಹಾಯ್ದು ರಿ.ಸ.ನಂ. 18, 19 ರ ಮೂಲಕ ಘಟಪ್ರಭಾ ನದಿಯ ಹಿನ್ನೀರು ಮೂಲಕ ವ್ಯಾಪಿಸಿಕೊಂಡಿರುತ್ತದೆ. ಹುಕ್ಕೇರಿ ತಾಲ್ಲೂಕಿನ ಶಿರಡಾಣ ಗ್ರಾಮ ಸರಹದ್ದು ಮೂಲಕ ಧುಪದಾಳ ಗ್ರಾಮದ ರಿ.ಸ.ನಂ. 32, 33, 42, 43, 44 ಮತ್ತು 44ಬ ವರೆಗೆ ಧುಪದಾಳ ಗ್ರಾಮದ ಸರಹದ್ದು ಮುಕ್ತಾಯಗೊಳ್ಳುತ್ತಾ ಮಲ್ಲಾಪುರ ಪಿ.ಜಿ. ಪಟ್ಟಣದ ಸರಹದ್ದು ಪ್ರಾರಂಭವಾಗಿ ಹುಕ್ಕೇರಿ ತಾಲ್ಲೂಕಿನ ಶಿರಡಾಣ ಗ್ರಾಮ ಸರಹದ್ದಿಗೆ ಹೊಂದಿಕೊಂಡಂತೆ ಮಲ್ಲಾಪುರ ಪಿ.ಜಿ.ಯ ಪಟ್ಟಣದ ರಿ.ಸ.ನಂ. 8, 10/3, 10/2, 10/1, 11/3, 11/2, 11/1, 13/2, 13/1, 14, 15 ನಂಬರಿನವರೆಗೆ ಮಲ್ಲಾಪುರ ಪಿ.ಜಿ. ಪಟ್ಟಣದ ಸರಹದ್ದು ಪಾಮಲದಿನ್ನಿ ಗ್ರಾಮದ ಸರಹದ್ದಿಗೆ ಹೊಂದಿಕೊಂಡು ಮುಕ್ತಾಯಗೊಳ್ಳುತ್ತದೆ.

**GOVERNMENT OF KARNATAKA**

No.UDD 96 MLR 2020.

Karnataka Government Secretariat,
Vikassoudha,
Bangalore, Dated:05.11.2020.

NOTIFICATION

In exercise of the powers conferred by the Section 3, 4, 9 read with 355(E) of the Karnataka Municipalities Act, 1964, the Town Panchayat area of Mallapur PG including Dhupadal Gram Panchayat of Gokak Taluk, Belagavi District, mentioned in the Annexure “A” along with boundaries mentioned in Annexure “B” is hereby declared as the “Smaller Urban Area” of Ghataprabha and further such area is specified as “Town Municipal Council Area” of Ghataprabha with effect from the date of publishing this Notification in the Official Gazette by the Governor of Karnataka having regard to:

1. The population of such area is not less than Twenty thousand and not more than Fifty Thousand; **26,824.**
2. The density of population in such area is not less than thousand five hundred in habitants to one square kilometer of area; **1,837.**
3. The revenue generated for local administration from such area for tax and non-tax sources in the year of the last preceding census is not less than rupees nine lakhs per annum or a sum calculated at the rate of rupees forty five per capita per annum, whichever is higher; Revenue Rs.**34.03 lakhs.**
4. The percentage of employment in non-agricultural activities is not less than fifty per cent of the total employment; **77.50%.**

The Notification is hereby published for the information of the Public. All the persons, who would like to file any objections/suggestions to this Notification are hereby required to submit the same with reasons in writing to the Director, Directorate of Municipal Administration, 9th Floor, V.V.Tower, Bangalore within 30 days from publication of this Notification in the Official Gazette. Further, Notification will be taken up for final consideration after the said 30 days period.

By Order and in the name of the
Governor of Karnataka,

(A Vijaykumar)
Under Secretary to Government
Urban Development Department

Schedule-A

District	Taluk	Name of the place proposed for upgrading	Details of villages included	Total Area after Upgradation
Belagavi	Gokak	Mallapur PG	Dhupadal	14.77 sq.km

Schedule-B

North: Mallapura PG Town panchayat 15, 16, 17, 18, 19, 20, 21, 22, 23, 24, 29, 30, 31, 37 crossed the Jamakhandi Canal and crossed over to Mallapura PG. Mallapura PG's RCN, bounded by the Badigawadda boundary to the south bounded by 52, 55, 56 56/15., 56/16, 56/17, 56/18 and the 57th. Returning to the east of 58/8, 58/9, 58/10, the Mallapura PG was adjacent to the Badigawada border. At the rate of 61, 64 / a. 68/1, 682, 68/3 to the east of the Maligapura PG. Ganeshavadi will last till date till 74/1, 75/1, 76/1, 77/1.

East: Mallapura PG Heading south to Badigawadi Saraddina, Mallapura PG 81/14, 81/15, 82/4, 82/5, 82/6, 82/8, 82/9, 83/12, 85/13, 86/1, 86/2, 86/3, 102 / . 9, 103/4, 104/7, 104/2, 104/4, 105/8, 105/9, 105/13 Adjustment to Badigawada Village, Dupadala Village adjoining to Dupadala Village 71A, 72, 73, 125, 126, 154, 162, 163, 164, 172 with the field of 173 b.

South: R.S.No., of Dupadala village. Risenum adjoining the Ghataprabha river bank at 173 / a / 2 km. 173 / a / 200, 175, 177, 178, 179, 182, 184, 186, 187 to 216.

West: Adjacent to Konnor town 235, 236, 237, 229, 230, 232, 233, 238, 292 and pass through the Dupadala reservoir. 18, 19 through the backwaters of the Ghataprabha river. Shraddana village of Hookkeri Taluk 32, 33, 42, 43, 44 and 44 Bullying at Dupadala Village, Mallapura PG The township of Mallapura PG is located at the Shraddana village of Hookkari Taluk, starting with the town. 8, 10/3, 10/2, 10/1, 11/3, 11/2, 11/1, 13/2, 13/1, 14, 15 Mallapura P.G. The town's march ends with the village of Pamaladinni.